




**ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ**  
**ವೆಸ್ಟ್ ಆಫ್ ಕಾಡೆ ರಸ್ತೆ ನಗರ ಕುಟುಂಬ ಕಲ್ಯಾಣ ಕೇಂದ್ರ**  
**ಮಾಹಿತಿ ಹಕ್ಕು ಕಾಯ್ದೆ - 2005 ಸಿಕ್ಕಣ್ಡ್ 4(1) (ಬಿ)ರ ಅನ್ವಯ ಪ್ರಕಟಿಸಿದ್ದು**

**1. ಕಾರ್ಯಗಳು ಮತ್ತು ಕರ್ತವ್ಯಗಳು:**

ಅ. ✓ ಕಾರ್ಯ ಹೊಸರು : ವೆಸ್ಟ್ ಆಫ್ ಕಾಡೆ ರಸ್ತೆ ನಗರ ಕುಟುಂಬ ಕಲ್ಯಾಣ ಕೇಂದ್ರ  
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  
ಬೆಂಗಳೂರು

ಆ. ✓ ರಚನೆ :



**2. ಅಧಿಕಾರಿ ಮತ್ತು ಸಿಬ್ಬಂದಿಗಳ ಅಧಿಕಾರಿಗಳು ಮತ್ತು ಕರ್ತವ್ಯಗಳು:-**

ಕ್ರ. ಸಂ.	ಹೆಸರು ಮತ್ತು ಹುದ್ದೆ	ಕರ್ತವ್ಯಗಳು
1.	ಸಹಾಯಕ ಶಸ್ತೀ ಚಿಕಿತ್ಸಕರು ಡಾ॥ ರೇಖಾ.ಎನ್	ಕುಟುಂಬ ಕಲ್ಯಾಣ ಕೇಂದ್ರ ಆಡಳಿತಾತ್ಮಕ ವಿಷಯಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳು. ಹೊರರೋಗಿಗಳ ತಪಾಸಣೆ, ಲಸಿಕಾ ಕಾರ್ಯಕ್ರಮ, ಪರೀಕ್ಷೆ ಮಾಡುವುದು, ವೈದ್ಯಕೀಯ ಗಭ್ರವಾತ, ಕಾಪರ್-ಟಿ ಅಳವಡಿಸುವುದು, ಜೈವಧಿ ಉಗ್ರಾಣ, ಪ್ರಯೋಗಾಲಯದ ಮೇಲ್ವಿಚಾರಣೆ, ನೇವಾಶುಲ್ಯದ ನಿರ್ವಹಣೆ, ಹಾಗೂ ಖಜಾನೆಗೆ ಜರೂರು ಮಾಡುವುದರ ನಿರ್ವಹಣೆ ರಾಷ್ಟ್ರೀಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಮತ್ತು ಮಾರ್ಗದರ್ಶನ, ಹೆರಿಗೆನೆ ಹಾಜರಾಗುವ ಒಳ ರೋಗಿಗಳ ಚಿಕಿತ್ಸೆ, ಪ್ರಸೂತಿ ಗರ್ಭಿಣಿಯ ಹಾಗೂ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯಕ್ರಮ, ನಾಯಿ ಕಡಿತಕ್ಕ ಚುಚ್ಚು ಮದ್ದ ಮಾಡುವ ಕಾರ್ಯ ಹಾಗೂ ಮೇಲಧಿಕಾರಿಗಳು ಸೂಚಿಸುವಂತೆ ಕಾರ್ಯ ನಿರ್ವಹಿಸುವುದು, ಕಾಲಕಾಲಕ್ಕೆ ಮೇಲಾಧಿಕಾರಿಗಳು ನಿಗದಿ ಪಡಿಸಿದ ನಮೂನೆಗಳಲ್ಲಿ ವರದಿ ಸಲ್ಲಿಸುವುದು. ಅಸ್ವತ್ತೀಯ ತ್ಯಾಜ್ಯ ವಸ್ತುಗಳ ವಿಂಗಡನೆ ಹಾಗೂ ವಿಲೇವಾರಿ. ಜನನಿ ಸುರಕ್ಷಾ ಯೋಜನೆ, ಮಡಿಲು ಕಿಟ್ಟಿಗಳ ವಿತರಣೆ, ಯೋಜನೆಗಳನ್ನು ಅನುಷ್ಠಾನಗೊಳಿಸುವುದು.
2.	ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಹೆಚ್.ಎನ್ ವಿಶಾಲಾಕ್ಷ್ಮಿ	ಇ.ಸಿ ಮನ್ಯತದ ನಿರ್ವಹಣೆ, ತಮ್ಮಗೆ ಸಂಬಂಧಪಟ್ಟ ಕೇಂದ್ರ ವ್ಯಾಪ್ತಿಯ ಸ್ಥಳಗಳಿಗೆ ಭೇಟಿ ನೀಡಿ ರಾಷ್ಟ್ರೀಯ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಸಂತಾನ ನಿಯಂತ್ರಣದ ಬಗ್ಗೆ ತಿಳಿ ಹೇಳುವುದು.
3.	ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು	ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಹೆರಿಗೆ ಅಸ್ವತ್ತೀಗಳಲ್ಲಿ ಸಹಾಯಕ ಶಸ್ತೀ ಚಿಕಿತ್ಸಕರೊಂದಿಗೆ ಹೊರರೋಗಿಗಳ ತಪಾಸಣೆ, ಲಸಿಕಾ ಕಾರ್ಯಕ್ರಮ, ಗರ್ಭಿಣಿ ಸ್ತ್ರೀಯರನ್ನು ಪರೀಕ್ಷೆಸುವ ಹಾಗೂ ಪ್ರಸೂತಿ ವೇಳೆಯಲ್ಲಿ ಸಹಕರಿಸುವುದು ಮತ್ತು ಸಹಾಯಕ ಶಸ್ತೀ ಚಿಕಿತ್ಸಕರು ಇಲ್ಲದಿರುವಾಗ ಅಸ್ವತ್ತೀಯ ಮೇಲುಸ್ತುವಾರಿ ಸೋಡಿಕೋಜ್ಞವುದು, ಸಂತಾನ ಹರಣ ಶಸ್ತೀ ಚಿಕಿತ್ಸೆಯಲ್ಲಿ ವೈದ್ಯರಿಗೆ ಸಹಾಯ ಮಾಡುವುದು ಅಸ್ವತ್ತೀಯ ಒಳಗೆ ಮತ್ತು ಹೊರಗೆ ಸ್ವಜ್ಞತೆಯ ಮೇಲ್ವಿಚಾರಣೆ, ಸಾಮಾನ್ಯ ಹೆರಿಗೆಗಳನ್ನು ನಡೆಸುವುದು, ಗಂಡಾಂತರ ಹೆರಿಗೆಗಳನ್ನು ಮುಂಚಿತವಾಗಿಯೇ ವೈದ್ಯರ ಸಲಹೆಯ ಮೇರೆಗೆ ರೆಫರ್ ಮಾಡುವುದು ಹಾಗೂ ಮೇಲಾಧಿಕಾರಿಗಳು ಸೂಚಿಸುವ ಕಾರ್ಯ ನಿರ್ವಹಿಸುವುದು. ರಾಷ್ಟ್ರೀಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ. ಅಸ್ವತ್ತೀಯ ತ್ಯಾಜ್ಯ ವಸ್ತುಗಳ ವಿಂಗಡನೆ ಹಾಗೂ ವಿಲೇವಾರಿ. ಕಾಲಕಾಲಕ್ಕೆ ಮೇಲಾಧಿಕಾರಿಗಳು ನಿಗದಿ ಪಡಿಸಿದ ನಮೂನೆಗಳಲ್ಲಿ ವರದಿ ಸಲ್ಲಿಸುವುದು. ಉಗ್ರಾಣದ ದಾಸ್ತಾನು ನಿರ್ವಹಣೆ ಮತ್ತು ವರದಿ ಸಲ್ಲಿಸುವಿಕೆ.
4	ದ್ವಿತೀಯ ದರ್ಜೆ ನೋಕರರು ಸ್ಯೇಯದಾ ಹಸಿಬುನಸಾ	ಬಟ್ಟವಾಡೆ ಕೆಲಸ ನಿರ್ವಹಿಸುವುದು, ವಿದ್ಯುತ್ ಬಿಲ್ಲು, ನೀರಿನ ಬಿಲ್ಲು, ದೂರವಾಣಿ ಬಿಲ್ಲು ಕಳೆರಿಯ ಇತರೆ ಕಡತಗಳ ನಿರ್ವಹಣೆ ಮಾಡುವುದು.

3 ಮೇಲ್ವಿಚಾರಣೆ ಮತ್ತು ಅಸ್ವತ್ತೀಗೆ ಒಳಗೊಂಡಂತೆ ತೀಮ್ಹಾನ ಕೈಗೊಳ್ಳುವಲ್ಲಿ ಅನುಸರಿಸುವ ಕ್ರಮಗಳು:-

ಆಸ್ತ್ರಾಲೀನೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವುದು, ದಾಖಲೆಗಳನ್ನು ನಿರ್ವಹಿಸುವುದು ಅವಶ್ಯಕವಿದ್ದಲ್ಲಿ ಮೇಲಾದಿಕಾರಿಗಳ ಸಲಹೆ ಪಡೆಯಲಿವುದು. ಹಾಗೂ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಇರುವ ಕ್ರಮಗಳು. ಕಾಲಕಾಲಕ್ಕೆ ದೇನಂದಿನ / ವಾರದ / ಮಾಸಿಕ / ವಾರ್ಷಿಕ ವರದಿ ಸಲ್ಲಿಸುವಿಕೆ.

#### **4. ಕಾಯ್ದ ನಿರ್ವಹಿಸುವಲ್ಲಿ ಅನುಸರಿಸುವ ಮಾನದಂಡಗಳು :-**

ಕೆ.ಸಿ.ಎನ್.ಆರ್, ಕೆ.ಪಿ.ಸಿ ಕಾಯ್ದು, ಕನಾಟಕ ಪೆಡಿಕಲ್ ರೂಲ್ಸ್ ಹಾಗೂ ಮೇಲಾದಿಕಾರಿಗಳು ಕಾಲಕಾಲಕ್ಕೆ ನೀಡುವ ಸುಶೈಲೀಲೆ, ಸೂಚನೆಗಳು ಹಾಗೂ ಆದೇಶಗಳು, ಮುಖ್ಯವಾಗಿ ಮಾನವೀನತೆಯ ಆಧಾರದ ಮೇಲೆ ಕಾಯ್ದ ನಿರ್ವಹಣೆ.

#### **5. ಅದರ ಕಾಯ್ದಗಳನ್ನು ನೇರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ಅಥವಾ ಅದರ ಉದ್ದೋಧಿಗಳು ಬಳಸುವ ನಿಯಮಗಳು, ವಿನಿಯಂತ್ರಣೆಗಳು, ಅನುಸೂಚಿಗಳು, ಕೃಷಿಗಳು ಮತ್ತು ದಾಖಲೆಗಳನ್ನು :-**

ಕನಾಟಕ ಮುನಿಸಿಪಲ್ ಕಾಪ್ಲೋರೇಷನ್ ಕಾಯ್ದು 1976, ಕೆ.ಸಿ.ಎನ್.ಆರ್, ಸಿ.ಸಿ.ಎ. ನಿಯಮಾವಳಿಗಳು ಹಾಗು ಪಾಲಿಕೆಯು ಕಾಲಕಾಲಕ್ಕೆ ನಿಗದಿಪಡಿಸಿರುವ ಮಾನದಂಡಗಳು ಹಾಗೂ ಮಾನ್ಯ ಆಯುಕ್ತರು ಕಾಲಕಾಲಕ್ಕೆ ನೀಡುವ ಸೂಚನೆಗಳು ಹಾಗೂ ಆಸ್ತ್ರಾಲೀಯ ಸಂದರ್ಭಕ ಸಮಿತಿಯ ತೀವ್ರಾನಗಳು, ವೈದ್ಯರ ಮಾಸಿಕ ಹಾಗೂ ಇತರ ಸಭೆಯಲ್ಲಿನ ಆದ ತೀವ್ರಾನಗಳು.

#### **6. ಇಲಾಖೆ ಹೊಂದಿರುವ ದಸ್ತಾವೇಜುಗಳ ಪಟ್ಟಿ:-**

- |  |                                    |
|--|------------------------------------|
| 1. ಸ್ಟಾಕ್ ಮನ್ಸ್ತಕ                                    | 14. ಸೇವಾಶುಲ್ಕ ಮನ್ಸ್ತಕ              |
| 2. ಹಾಜರಾತಿ ಮನ್ಸ್ತಕ                                   | 15. ತ್ಯಾಜ್ಯ ವಸ್ತು ವಿಲೇವಾರಿ ಮನ್ಸ್ತಕ |
| 3. ಬಟ್ಟವಾಡೆ ವಹಿ                                      | 16 ಸೇವಾ ಮನ್ಸ್ತಕಗಳು                 |
| 4. ನಗದು ಮನ್ಸ್ತಕ                                      | 17.ಡಿ.ಸಿ. ಬಿಲ್ ಮನ್ಸ್ತಕ             |
| 5. ಹೊರರೋಗಿಗಳ ಮನ್ಸ್ತಕ                                 | 18.ಬಾಣಂತಿ ತಪಾಸಣೆ ಮನ್ಸ್ತಕ           |
| 6. ಗ್ರಾಹಿಣಿ ತಪಾಸಣಾ ಮನ್ಸ್ತಕ                           | 19.ಅನುಪಯುಕ್ತ ವಸ್ತುಗಳ ಮನ್ಸ್ತಕ       |
| 7. ಲಿಸಿಕಾ ವಿವರಗಳ ಮನ್ಸ್ತಕ                             | .                                  |
| 8. ಇಂಡೆಂಟ್ ಮನ್ಸ್ತಕ                                   |                                    |
| 9. ಇನ್‌ಪೆಕ್ಷನ್ ಮನ್ಸ್ತಕ                               |                                    |
| 10. ಚಲನವಲನ ಮನ್ಸ್ತಕ                                   |                                    |
| 11. ನಾಯಿ ಕಚ್ಚಿದ್ದಕ್ಕೆ ನೀಡಿದ ಚಿಕಿತ್ಸೆ ದಾಖಲಾತಿ ಮನ್ಸ್ತಕ |                                    |
| 12. ಟಿಪಾಲು ಮನ್ಸ್ತಕ                                   |                                    |
| 13. ಆರೋಗ್ಯ ಶಿಕ್ಷಣ ಮನ್ಸ್ತಕ                            |                                    |

#### **7. ಅದರ ಕಾಯ್ದನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಳಗನೆ ಸಮಾಲೋಚಿಸಲು ಅಥವಾ ಅದೂರ ಪ್ರಾತಿನಿಧಿವಿರುವಂತೆ ಮಾಡಲು ಇರುವಂಥ ಯಾವುದೇ ವ್ಯವಸ್ಥೆಯ ವಿವರಗಳು :-**

ಆಸ್ತ್ರಾಲೀನ ಸಲಹಾ/ದೂರಪ್ರೇರಿತಗೆಯನ್ನು ಇರಿಸಲಾಗಿದೆ. ಹಾಗೂ ಅದರ ಮೇಲೆ ವೈದ್ಯಾಧಿಕಾರಿಗಳ ಹಾಗೂ ಅಧಿಕ್ಷೇಕರ ದೂರವಾಣಿ ಸಂಪೂರ್ಣಗಳನ್ನು ನಮೂದಿಸಿದೆ. ಆಗಿಂದ್ದಾಗೆ ಅದನ್ನು ಪರಿಶೀಲಿಸಿ ನೂಕ್ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸ್ಥಾಯಿ ಮುಖಂಡರು, ಹಾಲಿ ಹಾಗೂ ಮಾಜಿ ಶಾಸಕರು ಮತ್ತು ಪಾಲಿಕಾ ಸದ್ಯಸರು, ವಾಡ್ರ್ ಕಮಿಟಿ ಪ್ರೋಫೆಸರ್ ಮತ್ತು ಸಂದರ್ಭಕ ಸಮಿತಿ ಮಂಡಳಿ ಇವರುಗಳ ಸಲಹೆ ಹಾಗೂ ಸೂಚನೆಗಳನ್ನು ಪಾಲಿಸಲಾಗುತ್ತಿದೆ. ಪ್ರತಿ ಮೂರು ತಿಂಗಳಿಗೆ ಹಾಗೂ ಅವಶ್ಯವಿದ್ದಲ್ಲಿ ಆಗಿಂದ್ದಾಗೆ ಸಂದರ್ಭಕ ಸಮಿತಿಯ ಸಭೆ ನಡೆಸಲಾಗುತ್ತದೆ ಅದರಲ್ಲಿ ಸಂಬಂಧ ಪಟ್ಟ ಅಧಿಕ್ಷೇಕರು ಹಾಗೂ ಎಲ್ಲಾ ವೈದ್ಯರು ಹಾಜರಾಗಿ, ಆ ಸಭೆಯು ಸೂಚನೆ, ಸಲಹೆ ಹಾಗೂ ತೀವ್ರಾನಗಳನ್ನು ಅನುಷ್ಠಾನಕ್ಕೆ ತರಲಾಗುತ್ತದೆ.

#### **8. ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಥವಾ ಇತರ ನಿಕಾಯಗಳೂ ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವೃಕ್ಷಿಗಳನ್ನೊಳಗೊಂಡ ಮಂಡಳಿಗಳ, ಪರಿಷತ್ತುಗಳ, ಸಮಿತಿಗಳ ಮತ್ತು ಇತರ ನಿಕಾಯಗಳ ಸಭೆಗಳು ಸಾರ್ವಜನಿಕರಿಗೆ ಮತ್ತು ವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡವಳಿಗಳು ಸಾರ್ವಜನಿಕರಿಗೆ ದೋರಿಯುತ್ತವೆಯೇ ಎಂಬುದರ ವಿವರಪಟ್ಟಿಕೆ:-**

ಅನ್ವಯಿತ ಸಂದರ್ಭಕ ಸಮಿತಿ, ಸಾರ್ವಜನಿಕ ಅರೋಗ್ಯ ಸ್ಥಾಯಿ ಸಮಿತಿ, ಸಭೀಯ ನಡವಳಿಕೆಗಳು ಅಯಾ ಕಭೇರಿಗಳಲ್ಲಿ ಲಭ್ಯವಿರುತ್ತವೆ.

#### 9. ಅರೋಗ್ಯಾಧಿಕಾರಿ ಕೇಂದ್ರದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ನಿರ್ದೇಶಿಕೆ

ಕ್ರ. ಸಂ.	ಹೆಸರು ಮತ್ತು ಹುದ್ದೆ	ಕಭೇರಿ ವಿಜಾಸ	ದೂರವಾಣಿ ಸಂಖ್ಯೆ
1.	ಡಾ॥ ರೇಖಾ ಸಹಾಯಕ ಶಸ್ತ್ರ ಜಿಕಿಷ್ಟೆಕರು		
2	ಹಿರಿಯ ಮಹಿಳಾ ಅರೋಗ್ಯ ಸಹಾಯಕಿಯರು ಶಿವಮ್ಯು		
3	ಕಿರಿಯ ಮಹಿಳಾ ಅರೋಗ್ಯ ಸಹಾಯಕಿಯರು ಶಿವಮ್ಯು ಶ್ರೀಶೈಲ	ವೆನ್ನ ಆಫ ಕಾಡ್ ರಸ್ತೆ ಕುಟುಂಬ ಕಲ್ಯಾಣ ಕೇಂದ್ರ ಬೃಹತ್ ಬೆಂಗಳೂರುಮಹಾನಗರ ಪಾಲಿಕೆ ಬೆಂಗಳೂರು	
	<u>ದ್ವಿತೀಯ ದಜ್ಞ ಸಹಾಯಕರು</u> ಸ್ಯಾಯಿದಾ ಹಸಿಬುನಸಾ		

#### 10. ನಿಯಮಾನುಸಾರ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಡೆಯುತ್ತಿರುವ ಮೂಸಿಕ ವೇತನದ ವಿವರಗಳು.

ಕ್ರಮ ಸಂಖ್ಯೆ	ಹೆಸರು ಮತ್ತು ಹುದ್ದೆ	ವೇತನ ಶ್ರೇಣಿ	ಮೂಲ ವೇತನ
1	ಡಾ: ರೇಖಾ ಎಸ್‌ ನ.ಶ.ಚಿ	15200–25650	15600–00

1	ಶಿವಮ್ಯ ಹ.ಮ.ಆ.ಸು	8825–16000	13,000–00
2	ಶ್ರೀಶೈಲ ಶಿವಮ್ಯ ಕ.ಮ.ಆ.ಸ	8000–14800	10,000–00 9500–00
3	ಸೈಯದಾ ಹಸಿಬುನ್ನಾ ದ್ವ.ದ.ಸ	5800–10500	8825–00

**XI.** 2009–1 ನೇ ಯಾವ ಅಯಂತ್ರಿಯದಲ್ಲಿ ಲೆಕ್ಕ ಶೀಫ್‌ಕೆಯಡಿಯಲ್ಲಿ ನಿಗದಿಪಡಿಸಲಾದ ಅನುದಾನದ ಕ್ರಮಗಳು :-  
14– ಆರೋಗ್ಯ ವ್ಯಾಧಿಕೀಯ, ಆಡಳಿತ ವೆಚ್ಚಗಳು ಸಿಬ್ಬಂದಿ ವೇತನ.

**XII.** ಹಂಚಿಕೆ ಮಾಡಲಾದ ಮೊಬಿಲಿಗನ್ನು ಜೀಸ್‌ಗೊಂಡು, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನಗಳನ್ನು ಮತ್ತು ಅಂತಹ ಕಾರ್ಯಕ್ರಮಗಳ ಘಳಾನುಭವಿಗಳ ವಿವರಗಳು :-  
ಯಾವುದು ಇಲ್ಲ.

**XIII.** ಅದು ನೀಡಿರುವ ರಿಯಾಲಿಟಿಗಳನ್ನು, ಅನುಮತಿ ಪತ್ರಗಳನ್ನು ಅಥವಾ ಅಧಿಕಾರಿ ಪತ್ರಗಳನ್ನು ಪಡೆಯುವವರ ವಿವರಗಳು:-

ಬಡತನದ ರೇಖೆಗಿಂತ ಕೆಳಗಿರುವವರು, ಸಂದರ್ಭಕ ಸಮಿತಿಯಿಂದ ಸೂಚಿಸಲ್ಪಟ್ಟ ವ್ಯಕ್ತಿಗಳು, ಹಾಗೂ ಮೇಲಾಧಿಕಾರಿಗಳ ಅನುಮತಿಯೊಂದಿಗೆ ಬಡ ವ್ಯಕ್ತಿಗಳಿಗೆ ಆಸ್ತೀಯ ಶುಲ್ಕವನ್ನು ಮನ್ಯ ಮಾಡಲಾಗುತ್ತದೆ.

**XIV.** ಅದರ ಬಳಿ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯುತ್ತಾನ ರೂಪಕ್ಕೆ ಪರಿವರ್ತಿಸಿರುವ, ಮಾಹಿತಿಗೆ ಸಂಬಂಧಿಸಿದ ವಿವರಗಳು :-

ಯಾವುದು ಇಲ್ಲ.

**XV.** ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕೆಲಸದ ಸಮಯವನ್ನು ಜೀಸ್‌ಗೊಂಡಂತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳು :-  
ಯಾವುದು ಇಲ್ಲ.

**XVI.** ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮಗಳು ಮತ್ತು ಇತರ ವಿವರಗಳನ್ನು

ಸಾರ್ವಜನಿಕ ಮಾಹಿತಿ ಅಧಿಕಾರಿ	ವೋದಲನೆ ಮೇಲ್ಮೈ ಪ್ರಾಧಿಕಾರಿ	ವರದನೆ ಮೇಲ್ಮೈ ಪ್ರಾಧಿಕಾರಿ
ಮುಖ್ಯ ಆರೋಗ್ಯಾಧಿಕಾರಿ	ಉಪ ಆಯುಕ್ತರು (ಆರೋಗ್ಯ)	ಅಯುಕ್ತರು ಕನಾರ್ಟಿಕ ಮಾಹಿತಿ ಅಯೋಗ ಬಹುಮಹಡಿ ಕಟ್ಟಿಡ ಬೆಂಗಳೂರು.

**XVII.** ನಿಯಮಿಸಬಹುದಾದಂತಹ ಇತರ ಮಾಹಿತಿಯನ್ನು ಪ್ರಕಟಿಸತಕ್ಕದ್ದು ಮತ್ತು ತರುವಾಯ ಪ್ರತಿವರ್ಣ ಈ ಪ್ರಕಟಿಸಿಗಳನ್ನು ಅಂದಿನವರೆಗೂ ಪರಿಷ್ಠರಿಸತಕ್ಕದ್ದು.

ಸದರಿ ಆಸ್ತೀಗೆ ಸಂಬಂಧಿಸಿದಂತೆ ಸಾಮಾನ್ಯ ಮಾಹಿತಿಗಳನ್ನು ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿದೆ.

[www.bbmp.gov.in](http://www.bbmp.gov.in)

ಡಾ॥ ರೇಖಾ ಎಸ್

ಸಹಾಯಕ ಶಸ್ತ್ರ ಚಿಕಿತ್ಸಕರು,  
ವೆಸ್ಟ್ ಆಫ್ ಕಾಡ್ ರಸ್ತೆ ಕುಟುಂಬ ಕಲ್ಯಾಣ ಕೇಂದ್ರ  
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  
ಬೆಂಗಳೂರು